

**DEPT. OF SOCIOLOGY**

**CLASS SEMINAR BY USING ICT**

# **MEANING AND DEFINITION OF YOGA**

**PRESERVED BY**

**K.SUDHA**

**B.A VTH SEMESTER**

# ಯೋಗ

## ಯೋಗದ ಅರ್ಥ:-

ಯೋಗ ಎಂಬ ಪದವು ಸಂಸ್ಕೃತದ ಯುಜ್‌ ಎಂಬ ಪದದಿಂದ ಬಂದಿದೆ. ಯುಜ್‌ ಎಂದರೆ ನಿಯಂತ್ರಣ, ಖರ್ಚ್, ಒಗ್ಗಟ್ಟು ಬಂಧಿಸು, ಕೂಡಿಸು, ನೋಗ್ಗಿಕ್ಕೇ ಕಟ್ಟು ಎನ್ನುವ ಅರ್ಥ ಹೊಡುತ್ತದೆ.

# ಯೋಜನೆ ವ್ಯವಸ್ಥೆಗಳು

ಎ.ಕೆ ಹೈತಿ ಶ್ರೀಕಾರ

“ಯೋಜನೆ ಎರಡರೆ ಮನಸ್ಸಿನ ಜರಿಜಲತೆಗಳ ಮೇಲೆನ ಪ್ರತಿಯೋಜನೆ ಅಥವಾ ನಿಬಂಧ ಹೇಳುವಿಕೆ”  
ಎರಡಾದ್ದರೆ.

ಹೈತಿ ವಿವೇಕನರದರ ಸ್ತುತಿ

“ಯೋಜನೆರದರೆ ಮನಸ್ಸಿನ ಅರಥಾಳವನ್ನು ವಿಶದ ರೂಪದಳನ್ನು (ಪೃತ್ಯಾದಳನ್ನು) ತಿಳಿಯ ಅದನ್ನು  
ನಿರ್ಮಿಸುವುದು” ಎರಡು ಅಭಿಶ್ರಾಯ ಹಣ್ಣಾದ್ದರೆ.

ವಿದೇಶದಲ್ಲಿ ಯೋಜನೆ ಪರಿಕಲ್ಪನೆ

“ಹತಯೋಜನೆ ಮತ್ತು ಅದರ ಅನುದಾಳನ್ನು ಸೂಚಿಸುವ (ಭಂದಿದಳು) ವ್ಯಾಯಮದ ಒಂದು ರೂಪ” ಎನ್ನು  
ಯೋಜನೆ ಎರಡು ಕರೆಯಲಾಗಿದೆ.

ಯೋಜನೆ ಅಥವಾ ಯೋಜನಾವಿಧಾನ

ಯೋಜನೆ ಮತ್ತು ಅಭಾವ ಮಾಡುವದರು ಅಥವಾ ಯೋಜನೆ ಸಿದ್ಧಾರ್ಥವನ್ನು ಅನುಷ್ಠಿಸುವವರು ಎನ್ನು ಯೋಜನೆ  
ಅಥವಾ ಯೋಜನಾವಿಧಾನವಿಂದಿರುತ್ತಾರೆ.

ಉತ್ತರದೆಯಾಗಿ ಯೋಜನೆ ಎರಡರೆ ನಮ್ಮ ದೇಹವನ್ನು ನಮ್ಮ ಮನಸ್ಸನ್ನು ಆಯೋಜನೆಯಾಗಿಸುತ್ತಿರುವುದು ಮಾನಸನ್ನು  
ಸೆರ್ವಿಸ್‌ನಲ್ಲಿ ಸಹಾಯ ಮಾಡುವುದೇ ಇದಿದೆ ನಮ್ಮ ಮಾನಸಿಕ ಆಧ್ಯಾತ್ಮಿಕ ಬೆಳೆವಣಿದ ಪ್ರದೇಶದ ಯೋಜನೆ  
ಸಹಾಯಕವಾಗಿದೆ.

# ಭಗವದ್ಗೀತೆಯಲ್ಲಿ ಯೋಗ

- ಪರಂಜಲಿಯ ಯೋಗ :- ಭಗವದ್ಗೀತೆಯ ಈನೇ ಅಧ್ಯಾಯವು ಯೋಗದ ಆಚರನೆ ಮತ್ತು ಅದರ ಒಳಗಳನ್ನು ತಿಳಿಸುತ್ತದೆ ಅವುಗಳೆಂದರೆ
  - ೧ ಜ್ಞಾನಯೋಗ
  - ೨ ಭಕ್ತಿಯೋಗ
  - ೩ ಕರ್ಮಯೋಗ
  - ೪ ರಾಜಯೋಗ
- ಇವುಗಳನ್ನು ಯೋಗದ ಒಳಗಾಗಿಗಳೆಂದು ಕರೆಯುತ್ತಾರೆ ಇವುಗಳು ಯೋಗದ ಮರದ ಕೋಬಿಗಳಂತೆ ನದಿಯ ಉಪನಿಷದಿಗಳಂತೆ
- ಜ್ಞಾನಯೋಗ -: ಜ್ಞಾನಯೋಗಕ್ಕೆ ಹಿಂದೂ ತತ್ವಶಾಸ್ತ್ರ ಮತ್ತು ಭಗವದ್ಗೀತೆಯಲ್ಲಿ ಆದ್ಯತೆ ನೀಡಿದ್ದಾರೆ ಜ್ಞಾನಯೋಗದ ಒಳಗಳ ಮೂಲಕ ಮೂಕ್ತ ಪಡೆಯಬಹುದು ಅವುಗಳೆಂದರೆ
- ೧ ಸಾಮನ್ಯಸನ ೨ ಶ್ರವಣ (ಉಪನಿಷತ್ನನ ಚೋಧನೆಗಳು) ೩ ಮನನ (ಚೋಧನೆಗಳ ಪ್ರತಿಫಲನ ) ೪ ನಿಧಿಧ್ಯಾಸನ (ಸತ್ಯದ ಬಗ್ಗೆ ಧ್ಯಾನ )

## ಭಕ್ತಿ ಯೋಗ:-

ದೇವರಿಗೆ ಪ್ರಿಯಿ ಮತ್ತು ಘೋಜೆಯನ್ನು ಮಾಡುವುದು ಭಕ್ತಿ ಯಾರು ಸತತವಾಗಿ ಯಾವ ಭಕ್ತರು ತನ್ನ ಆರಾಧನೆ ನಾವು ಸ್ವರಣ ಮಾಡುವುದು. ದೇವರ ಭಕ್ತಿ ಯಾಗಿದೆ ದೇವರಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವುದು ದೇವರನ್ನು ನಿತ್ಯದ ಕೆಲಸ ಮಾಡುವುದರಲ್ಲಿ ನೆನಪಿಸಿಕೊಳ್ಳಬೇಕು .

## • ಕರ್ಮಯೋಗ

ಕರ್ಮದ ಮೂಲಕ ಆಧ್ಯಾತ್ಮಿಕ ಜೀವನ ಸಾಧಿಸುತ್ತದೆ ಪ್ರವರ್ತಕರು ಬಸವಣ್ಣನವರು ಕರ್ಮವೆಂದರೆ ಇವರು ಹೇಳಿದಂತೆ “ಕಾಯಕವೇ ಕ್ಷೇತ್ರಾಸ” ಆಸಕ್ತಿ ಇಲ್ಲದ ಮಾಡಿದರೆ ಉಪಯೋಗಕ್ಕೆ ಬರುವುದಿಲ್ಲ

## •ರಾಜಯೋಗ

- ರಾಜಯೋಗ ಮನಸ್ಸಿನ ಪಕಾಗ್ರತೆಯ ಮೂಲಕ ಜೀವಾತ್ಮೆವನ್ನು ಪರಮಾತ್ಮನಿಂದ ಒಂದುಗೂಡಿಸುವುದು ಪ್ರವರ್ತಕ ಮಹಣಿ ಪಂತಜಲ್ಲಿ ಕಡಿವಾಣವನ್ನು ಹಾಕುವುದರ ಜೋತೆಗೆ ತನ್ನ ಜೀವನ ಸಾಗಲು ದಾರಿಯನ್ನು ಕಂಡುಕೊಳ್ಳತ್ತದೆ.

# ಯೋಗದ ರ್ಹ ಅಂಗಗಳು ಅಥವಾ ಯೋಗದ ರ್ಹ ಮೆಟ್ಟಿಲುಗಳು

- ಯಮ
- ನಿಯಮ
- ಆಸನ
- ಪ್ರಾಣಯಾಮ
- ಪ್ರತ್ಯಾಹಾರ
- ಧಾರಣ
- ಧ್ಯಾನ
- ಸಮಾಧಿ

# ಯೋಗದ ಉದ್ದೇಶಗಳು

- ಇದೊಂದು ಕಲೆಯಾಗಿದ್ದ ದೇಹವನ್ನು, ಮನಸ್ಸನ್ನು, ಆಧ್ಯಾತ್ಮಿಕ ಸಾಮರಸ್ಯ ಬೆಳವಣಿಗೆ ಉಂಟುಮಾಡುತ್ತದೆ.
- ಯೋಗವು ವ್ಯಕ್ತಿಯನ್ನು ಶಾಂತಿಯತ ಕೊಂಡೊಯುತ್ತದೆ.
  - ದೇಹವನ್ನು ಧೃತಿ ಮತ್ತು ನಮ್ಮಗೋಳಿಸುತ್ತದೆ.
  - ಭಾವನಾತ್ಮಕ ಸ್ಥಿರತೆ ಮತ್ತು ಮನಸ್ಸಿನ ಶುದ್ಧಿತೆ.
- ವ್ಯಕ್ತಿಯು ಜೀರ್ಣಕ್ರಿಯೆ ಉಸಿರಾಟ ಕ್ರಿಯೆ ಹಾಮೋನ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುತ್ತದೆ
- ಸ್ವಯಂ ಬೆಳವಣಿಗೆ ಮತ್ತು ಸ್ವಯಂ ಸಾಕ್ಷತ್ತರಣ.
- ಯೋಗವು ಒಂದು ಆಚರಣೆ ಇದೊಂದು ಧರ್ಮವಲ್ಲ.

# ಯಮದ ಓ ಮೊಲ್ಯುಗಳು

೧.ಅಹಿಂಸೆ

೨.ಸತ್ಯ

೩.ಆಸ್ಥಾಯ

೪.ಬ್ರಹ್ಮಚರ್ಯ

೫.ಅಪರಿಗೃಹ

# ನಿಯಮದ ಜೀವಾಲ್ಗೋ

೧.ಶೈಕ್ಷಣಿಕ

೨.ತಪ

೩.ಸಂತೋಷ

೪.ಸ್ವಾಧ್ಯಾಯ

ಖಿಳುತ್ತರ ಪ್ರಾಣಿದಾನ

\* ಪ್ರಾಣಿಯಾಮದ ಜೀವಂಚ ಪ್ರಾಶ್

ಉಪಸಂಹಾರ

ଧନ୍ୟବାଦଗ୍ଭୁ